

## ಫ್ಯಾಮಿಲಿ ಟ್ರಿಪ್ ಹವಾ!

ಈ ವರ್ಷ ಪ್ರವಾಸ ಕೈಗೊಳ್ಳುವವರಲ್ಲಿ ಉತ್ಸಾಹ, ಸಂಭ್ರಮ ಗರಿಗರಿದಿದೆ. ದೇಶ ವಿದೇಶಗಳ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷ ಪ್ರವಾಸೋದ್ಯಮ ಮಂಕಾಗಿತ್ತು. ಈ ಬೇಸಿಗೆಯಲ್ಲಿ ಸಿಂಗಪುರ, ಮಲೇಶ್ಯಾ, ಥಾಯ್‌ಲ್ಯಾಂಡ್, ದುಬೈ, ಭೂತಾನ್, ನೇಪಾಳಕ್ಕೆ ಹೋಗುವ ಪ್ರವಾಸಿಗರು ಆಸಕ್ತರಾಗಿದ್ದಾರೆ. ಹಾಗೇ ದೇಶದೊಳಗೂ ಕಾಶ್ಮೀರ, ಶಿಮ್ಲಾ, ಗುಜರಾತ್, ತಮಿಳುನಾಡಿನ ದೇವಸ್ಥಾನಗಳು, ಡಾರ್ಜಿಲಿಂಗ್, ಗ್ಯಾಂಗ್ಡಾಕ್ ಮುಂತಾದ ಕಡೆ 'ಗ್ರೂಪ್ ಟೂರ್' ಮಾಡುವವರ ಸಂಖ್ಯೆಯೂ ಹೆಚ್ಚಿದೆ. ತಂಪು ತಾಣಗಳಾದ ಕಾಶ್ಮೀರ, ಶಿಮ್ಲಾ, ಕುಲು ಮನಾಲಿ, ಡೆಹ್ರಾಡೂನ್ ಮುಂತಾದ ಕಡೆಗಳಿಗೆ ಹೋಗಲು ಬಹಳಷ್ಟು ಮಂದಿ ಉತ್ಸಾಹ ತೋರಿ ಪ್ರವಾಸ ದಿನ ನಿಗದಿ ಮಾಡಿಕೊಂಡಿದ್ದಾರೆ' ಎಂದು ಹೇಳುತ್ತಾರೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'ಜೈನ್ ಟೂರ್ಸ್ ಅಂಡ್ ಟ್ರಾವೆಲ್ಸ್' ಕಂಪನಿಯ ಮುಖ್ಯ ಪಾಲುದಾರರಾಗಿರುವ ಸುಕನ್ಯಾ ಬಾಲು.

ಗ್ರೂಪ್ ಟೂರ್‌ನಲ್ಲಿ ಏಳು ದಿನದ ಪ್ರವಾಸ ಎಂದಾದರೆ ಕಾಶ್ಮೀರ, ಆಯೋಧ್ಯ, ಗಯಾ, ಅಹಮದಾಬಾದ್ ಮುಂತಾದ ಕಡೆಗೆ ಹೋಗಿ ಬರಬಹುದು. ಈ ಪ್ರವಾಸದಲ್ಲಿ ಪಾಟ್ನಾವರಗೂ ವಿಮಾನ ಮಾರ್ಗವಾಗಿ ಹೋಗಿ ಅಲ್ಲಿಂದ ಬಸ್ ಸೌಲಭ್ಯ ಮಾಡುತ್ತೇವೆ. ತಂಗಲು ಹೋಟೆಲ್, ಒಬ್ಬ ಗೈಡ್ ಅನ್ನೂ ಕಳಿಸಿಕೊಡ್ತೇವೆ. ಇದರಿಂದ ಪ್ರವಾಸಿಗರಿಗೆ ಸ್ವವಿವೇಕಣೆಗೆ ಯಾವುದೇ ಅನುಕೂಲ ಆಗುವುದಿಲ್ಲ' ಎಂದು ಹೇಳುತ್ತಾರೆ ಅವರು.

'ಈ ಬಾರಿಯ ಪ್ರವಾಸದ ಇನ್ನೊಂದು ಟ್ರೆಂಡ್ ಎಂದರೆ 'ಫ್ಯಾಮಿಲಿ ಟ್ರಿಪ್'ಗಳು ಗಣನೀಯವಾಗಿ ಹೆಚ್ಚಿರುವುದು. ನಮಗೆ ಇಂಥ ಜಾಗಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳುತ್ತಾರೆ. ಇಂಥವರಿಗೆ ಫ್ಯಾಮಿಲಿ ಪ್ಯಾಕೇಜ್ ಅಂತ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನ ಟಿಕೆಟ್ ಅಲ್ಲಿ ಓಡಾಡಲು ಕಾರು, ತಂಗಲು ಹೋಟೆಲ್, ಒಬ್ಬ ಮಾರ್ಗದರ್ಶಕ, ರಾತ್ರಿ ಊಟದ ವ್ಯವಸ್ಥೆ ಎಲ್ಲವನ್ನೂ ಮಾಡುತ್ತೇವೆ. ಹೀಗೆ ಪ್ಯಾಕೇಜ್ ಪ್ರವಾಸ ಹೋಗುವವರು ಹೆಚ್ಚಿನ ಲಗೇಜ್ ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಬಟ್ಟೆಬರೆ, ಅಗತ್ಯ ವಸ್ತು ತೆಗೆದುಕೊಂಡರೆ ಸಾಕು' ಎಂಬುದು ಸುಕನ್ಯಾ ಅವರ ಸಲಹೆ.

ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಒಳ್ಳೆಯದು. ಗೂಗಲ್‌ನಲ್ಲಿ ಸ್ಥಳ ಪರಿಚಯ ಸಿಗುತ್ತದೆ. ಮೊದಲು ಇದೇ ಜಾಗಕ್ಕೆ ಭೇಟಿ ನೀಡಿದ ಸ್ನೇಹಿತರೊಬ್ಬರೊಡನೆ ಸಂಭಾಷಿಸಿ ಇದ್ದರೆ ಅವರ ಬಳಿ ಪ್ರವಾಸಿ ತಾಣದ ಬಗ್ಗೆ, ಅಲ್ಲಿ ಸಿಗುವ ತಿಂಡಿ ತಿನಿಸು ಊಟದ ಬಗ್ಗೆಯೂ ತಿಳಿದುಕೊಳ್ಳಬಹುದು. ಅಲ್ಲಿಹೋದ ಮೇಲೆ ಪ್ರವಾಸಿ ಮಾರ್ಗದರ್ಶಕರು ನೀಡುವ ಮಾಹಿತಿಯಿಂದ ಹೆಚ್ಚಿನ ವಿಚಾರಗಳು ಮನದಟ್ಟಾಗಲು ಸಹಾಯಕವಾಗುತ್ತದೆ. ಆಗ ಪ್ರವಾಸ ಮತ್ತಷ್ಟು ಅರ್ಥಪೂರ್ಣವಾಗುತ್ತದೆ.

ಗಿರಿಧಾಮಕ್ಕೆ ತೆರಳುವ ಆಸಕ್ತರು ಉತ್ತರ ಭಾರತದಲ್ಲಿರುವ ಡಾರ್ಜಿಲಿಂಗ್‌ಗೆ ಭೇಟಿ ನೀಡಬಹುದು. ದಕ್ಷಿಣ ಭಾರತ ಬೇಕೆಂದಾದರೆ ಕೇರಳದ ಮುನ್ನಾರ್ ಬೇಸಿಗೆ ರಜೆ ಕಳೆಯಲು ಪ್ರಶಸ್ತವಾದ ಸ್ಥಳ. ಇವೆರಡೂ ಬೇಸಿಗೆಯಲ್ಲಿ ತಂಪಿನ ಅನುಭವ ನೀಡುವ ಅನನ್ಯ ಜಾಗಗಳು. ಇವೆರಡೂ ಜನಪ್ರಿಯ ಉದಾಹರಣೆಗಳಷ್ಟೆ. ಇಂತಹ ಅನೇಕ ಸುಗಮ ಪ್ರವಾಸಿ ತಾಣಗಳು ದೇಶದಾದ್ಯಂತಲೂ ಇವೆ.

- ಪ್ರವಾಸ ಹೋಗುವ ಮುನ್ನ ಕೆಳಗಿನ ಅಂಶಗಳು ಗಮನದಲ್ಲಿರಲಿ: ಎಲ್ಲಕ್ಕಿಂತ ಮೊದಲು ದಿನಾಂಕ ಗೊತ್ತುಪಡಿಸಿ ಹೋಗುವ ಸ್ಥಳವನ್ನು ತೀರ್ಮಾನಿಸಿ. ಎಷ್ಟು ದಿನದ ಪ್ರವಾಸ ಎಂಬುದನ್ನು ಮೊದಲೇ ನಿರ್ಧರಿಸಿ. ಸ್ವಂತ ವಾಹನದಲ್ಲಿ ಹೋಗುವುದು ಅಲ್ಲವಾದಲ್ಲಿ ವಿಮಾನ, ರೈಲು, ಬಸ್ಸುಗಳ ಟಿಕೆಟ್ ಅನ್ನು ಸಾಕಷ್ಟು ಮುಂಚಿತವಾಗಿ ಕಾದಿರಿಸಿ ಖಚಿತಪಡಿಸಿಕೊಳ್ಳಿ.
- ಪ್ರವಾಸ ಹೋದ ಜಾಗದಲ್ಲಿ ತಂಗಲು ಹೋಟೆಲ್ ಬುಕಿಂಗ್, ಅಡ್ಡಾಡಲು ಕಾರು

ಬುಕಿಂಗ್ ಎಲ್ಲವನ್ನೂ ಮೊದಲೇ ಮಾಡಿಕೊಳ್ಳಿ.

- ವಿದೇಶಕ್ಕೆ ತೆರಳುವುದಾದರೆ ಪಾಸ್‌ಪೋರ್ಟ್, ವೀಸಾ ಪರಿಶೀಲಿಸಿಕೊಳ್ಳಬೇಕು. ಐಡಿ ಕಾರ್ಡ್ ಕೂಡ ಜೊತೆಗಿರಲಿ.
- ಪ್ರವಾಸ ಹೋಗುವಾಗ ಬೇಕಾಗುವ ಮುಖ್ಯ ವಸ್ತು, ವಿಚಾರಗಳೆಂದರೆ ವೈದ್ಯಕೀಯ ಕಿಟ್, ವಿಮಾ ದಾಖಲೆಗಳು (ಸ್ವಂತ ಕಾರು ಅಥವಾ ಇತರ ವಾಹನದಲ್ಲಿ ಹೋಗುವುದಿದ್ದರೆ), ಮೊಬೈಲ್ ಫೋನ್, ಚಾರ್ಜರ್, ಕುಡಿಯುವ ನೀರು ಅಗತ್ಯ ಬಿದ್ದರೆ ಮನೆ ಆಹಾರವೂ ಜೊತೆಗಿರಲಿ. ಬಿಸಿಲು ನಿವಾರಣೆಗೆ ಕೊಡೆ, ಟೋಪಿ ಇತ್ಯಾದಿ, ಹ್ಯಾಂಡ್ ಸ್ಯಾನಿಟೈಸರ್, ಬೇಬಿ ವೈಪ್, ಬಟ್ಟೆ (ಎಲ್ಲರಿಗೂ ಒಂದೆರಡು ಜೊತೆ ಹೆಚ್ಚೇ ತೆಗೆದುಕೊಳ್ಳುವುದು ಒಳ್ಳೆಯದು) ಅಗತ್ಯವಿದ್ದಷ್ಟು ಹಣ, ರೂಟ್ ಮ್ಯಾಪ್ ಇತ್ಯಾದಿಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡರೆ ಪ್ರವಾಸ ಹೊರಡುವ ದಿನ ಗಡಿಬಿಡಿ ಎನಿಸುವುದಿಲ್ಲ.
- ಪ್ರವಾಸಿ ಸ್ಥಳದ ವಿವರಣೆಗೆ ಒಬ್ಬ ಉತ್ತಮ ಗೈಡ್ ಇರುವುದು ಒಳ್ಳೆಯದು. ಮಾರ್ಗದರ್ಶಕ ಇದ್ದರೆ ಪ್ರವಾಸಿ ತಾಣವನ್ನು ಮತ್ತಷ್ಟು ಅರ್ಥಪೂರ್ಣವಾಗಿ, ರೋಚಕವಾಗಿ ಅನುಭವಿಸಬಹುದು.
- ಸಮಯ ಪಾಲನೆ ಮಾಡುವುದು ಬಹಳ ಮುಖ್ಯ. ಇಲ್ಲವಾದರೆ ಹೋಗಬೇಕು ಎಂದುಕೊಂಡ ಕೆಲ ಸ್ಥಳಗಳು

ಮಿಸ್ ಆಗುವ ಸಾಧ್ಯತೆ ಇದೆ.

- ಕೊರೊನಾ ಸೋಂಕು ಮುಸುಕಿನೊಳಗೆ ಇರುವುದರಿಂದ ಈಗ ಎಲ್ಲ ಪ್ರವಾಸಿ ತಾಣಗಳನ್ನು ಪ್ರವೇಶಿಸುವ ಮುನ್ನ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅನ್ನು ಕಡ್ಡಾಯಗೊಳಿಸಿರುತ್ತಾರೆ. ಹೀಗಾಗಿ ಮೊಬೈಲ್‌ನಲ್ಲಿ ಅಥವಾ ಪ್ರಿಂಟ್ ಔಟ್ ಅನ್ನು ಜತೆಯಲ್ಲಿಟ್ಟುಕೊಳ್ಳುವುದನ್ನು ಮರೆಯಬಾರದು.
- ಪ್ರವಾಸಕ್ಕೆ ಹೊರಡುವಾಗ ಹೆಚ್ಚು ಲಗೇಜ್ ಕೊಂಡೊಯ್ಯಬೇಡಿ.
- ಪ್ರವಾಸದ ವೇಳೆ ಆರೋಗ್ಯ, ಚರ್ಮದ ಕಾಳಜಿ ಇರಲಿ. ಬಿಸಿಲಿನ ರುಳಿ ಹೆಚ್ಚಿರುವುದರಿಂದ ನಿರ್ಜಲೀಕರಣ ಆಗುವ ಸಾಧ್ಯತೆ ಹೆಚ್ಚು. ಚರ್ಮ ಸನ್‌ಬರ್ನ್, ಟ್ಯಾನ್ ಆಗುವ ಸಂಭವ ಇದೆ. ಧಾರಾಳವಾಗಿ ಶುದ್ಧ ನೀರು ಕುಡಿಯಿರಿ. ಬಿಸಿಲಿನ ರಕ್ಷಣೆಗೆ ಟೋಪಿ, ಕೊಡೆ, ಸನ್‌ಸ್ಟೀನ್ ಲೋಷನ್ ಜತೆಗಿರಲಿ.
- ಹೊಸ ಸ್ಥಳದಲ್ಲಿ ಭಾಷೆ ಸಮಸ್ಯೆ ಆಗಬಹುದು. ಸಾಧ್ಯವಾದರೆ ದುಭಾಷಿಗಳ ಸಹಾಯ ಪಡೆಯಿರಿ.
- ರಾತ್ರಿ ಹೊತ್ತು ಮಹಿಳೆಯರು, ಪುಟ್ಟಮಕ್ಕಳು ಪ್ರವಾಸಿ ಸ್ಥಳದಲ್ಲಿ ಒಂಟಿಯಾಗಿ ಹೊರಗೆ ಹೋಗುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲೇ ಹೋಗುವುದಾದರೂ ಕುಟುಂಬದವರ ಜೊತೆಗೆ ಗುಂಪಿನಲ್ಲಿ ಹೋಗಿ.
- ಕೈಯಲ್ಲಿ ಸ್ವಲ್ಪ ನಗದು ತೆಗೆದುಕೊಂಡು ಹೋಗಿ. ಹೋದರೆಲ್ಲ ಎಟಿಎಂ ಇರುತ್ತದೆ ಎಂಬ ಖಾತರಿ ಇಲ್ಲ. ಡಿಜಿಟಲ್ ಯುಗ ಇದಾದರೂ ಇಂಟರ್ನೆಟ್ ಸಂಪರ್ಕ ಸಿಗದೇ ಇದ್ದರೆ ಫೋನ್‌ವೇ, ಗೂಗಲ್‌ವೇಗಳು ಕೆಲಸ ಮಾಡುವುದಿಲ್ಲ. ಆಗ ಹಣಕ್ಕಾಗಿ ಪರದಾಡುವಂತಾಗುತ್ತದೆ.

